

ಕರ್ನಾಟಕ ವಿಧಾನ ಪರಿಷತ್ತು

- 1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1051 (1183)
- 2) ಸದಸ್ಯರ ಹೆಸರು : ಶ್ರೀ ಸಿ.ಟಿ.ರವಿ(ವಿಧಾನಸಭೆಯಿಂದ
ಚುನಾಯಿತರಾದವರು)
- 3) ಉತ್ತರಿಸುವ ದಿನಾಂಕ : 21.08.2025
- 4) ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಗಳು

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಯು.ಪಿ.ಐ. ಮೂಲಕ ಹಣ ಸ್ವೀಕರಿಸಿರುವ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಜಿ.ಎಸ್.ಟಿ. ಪಾವತಿಸುವಂತೆ ನೋಟೀಸ್ ನೀಡುತ್ತಿರುವುದರಿಂದ ಸಣ್ಣ ವ್ಯಾಪಾರಸ್ಥರು ಆತಂಕಕ್ಕೊಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇವರಿಗೆ ನೋಟೀಸ್ ನೀಡುವಾಗ ಮಾನದಂಡಗಳೇನು;	ಸರ್ಕಾರದ ಗಮನಕ್ಕೆ ಬಂದಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಕಲಂ 22ರನ್ವಯ ಸರಕುಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ನಗದು, ಯು.ಪಿ.ಐ, ಪಿ.ಒ.ಎಸ್. ಮೆಷಿನ್, ಬ್ಯಾಂಕ್ ಖಾತೆ ಹಾಗೂ ಇನ್ನಿತರೆ ವಿಧಾನಗಳಿಂದ ರೂ.40 ಲಕ್ಷಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ರೂ.20 ಲಕ್ಷಗಳನ್ನು ಮೀರಿದರೆ ಜಿ.ಎಸ್.ಟಿ. ಕಾಯ್ದೆಯಡಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ (Taxable) ಮತ್ತು ತೆರಿಗೆ ವಿನಾಯಿತಿ ಪಡೆದ (Exempted) ಸರಕು ಮತ್ತು ಸೇವೆಗಳು ಸೇರಿರುತ್ತವೆ. ಆದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ (Taxable) ಸರಕು ಮತ್ತು ಸೇವೆಗಳಿಗೆ ಮಾತ್ರ ಇರುತ್ತದೆ. ಅನೇಕ ವರ್ತಕರುಗಳು ರೂ.40 ಲಕ್ಷಗಳು (ಸರಕು) ಅಥವಾ ರೂ.20 ಲಕ್ಷಗಳು(ಸೇವೆ)ಗಳಿಗಿಂತ ಹೆಚ್ಚಿನ ವ್ಯಾಪಾರ ವಹಿವಾಟನ್ನು ನಡೆಸಿದ್ದರೂ ಸಹ ಜಿ.ಎಸ್.ಟಿ. ಕಾಯ್ದೆಯಡಿ ನೋಂದಣಿಯನ್ನು ಪಡೆಯದೇ ಇರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಅಂತಹ ವರ್ತಕರನ್ನು ಜಿ.ಎಸ್.ಟಿ. ಕಾಯ್ದೆಯ ವ್ಯಾಪ್ತಿಗೆ ತರಲು ಮಚ್‌ಫಂಟ್ ಐಡಿ ಇರುವ ವ್ಯಕ್ತಿಗಳಿಗೆ ಡಿಜಿಟಲ್ ಪಾವತಿ ಗೇಟ್‌ವೇಗಳ ಮೂಲಕ ಮಾಡಲಾದ ಒಳಬರುವ ಪಾವತಿಗಳ ಮಾಹಿತಿಯನ್ನು ಪಡೆದು ವಾರ್ಷಿಕವಾಗಿ ಒಳಬರುವ (Receipts) ವಹಿವಾಟು ರೂ.40 ಲಕ್ಷಗಳನ್ನು ಮೀರಿರುವಂತಹ ವರ್ತಕರುಗಳಿಗೆ ಕಲಂ 22ರನ್ವಯ ನೋಂದಣಿಯನ್ನು ಪಡೆಯಲು ತಿಳುವಳಿಕೆ ಪತ್ರಗಳನ್ನು ಹಾಗೂ ಕಲಂ 63ರಡಿ ಕಾರಣ ಕೇಳುವ ನೋಟೀಸುಗಳನ್ನು ನೀಡಲಾಗಿರುತ್ತದೆಯೇ ವಿನಃ ಜಿ.ಎಸ್.ಟಿ. ಪಾವತಿಸುವಂತೆ ಯಾವುದೇ ತಗಾದೆ ನೋಟೀಸುಗಳನ್ನು ನೀಡಿರುವುದಿಲ್ಲ.

ಅ)	ರಾಜ್ಯದಲ್ಲಿ ಈವರೆಗೆ ಎಷ್ಟು ಜನರಿಗೆ ನೋಟೀಸ್ ನೀಡಲಾಗಿದೆ; ಎಷ್ಟು ವ್ಯಾಪಾರಸ್ಥರಿಗೆ ದಂಡ ವಿಧಿಸಲಾಗಿದೆ; ವ್ಯಾಪಾರಸ್ಥರಿಂದ ಎಷ್ಟು ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದೆ; (ಜಿಲ್ಲಾಪಾರು ವಿವರ ಒದಗಿಸಿ).	ರಾಜ್ಯದಲ್ಲಿ ಈವರೆಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರಡಿಯಲ್ಲಿ ನೋಂದಣಿಗೆ ಬಾಧ್ಯವಿರುವ ವರ್ತಕರು ನೋಂದಣಿಯನ್ನು ಪಡೆಯದೇ ಇದ್ದವರಿಗೆ ಕಲಂ 22ರಡಿ ಒಟ್ಟು 11597 ತಿಳುವಳಿಕೆ ಪತ್ರಗಳನ್ನು ಹಾಗೂ ಕಲಂ 63ರಡಿ ಕಾರಣ ಕೇಳುವ ನೋಟೀಸುಗಳನ್ನು ನೀಡಲಾಗಿರುತ್ತದೆಯೇ ವಿನಃ ತೆರಿಗೆ ಪಾವತಿಸುವಂತೆ ತಗಾದೆ (Demand) ನೋಟೀಸುಗಳನ್ನು ನೀಡಲಾಗಿರುವುದಿಲ್ಲ ಮತ್ತು ಯಾವುದೇ ದಂಡವನ್ನು ವಸೂಲು ಮಾಡಲಾಗಿರುವುದಿಲ್ಲ. ಜಿಲ್ಲಾಪಾರು ವಿವರವನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಇ)	ಜಿ.ಎಸ್.ಟಿ. ನೋಟೀಸ್ ನೀಡಿರುವ ಕಾರಣದಿಂದ ಡಿಜಿಟಲ್ ಪಾವತಿ ಮೇಲೆ ಹೊಡೆತ ಬೀಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ ಸಮಸ್ಯೆಗಳನ್ನು ಪರಿಹಾರಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ? (ವಿವರ ಒದಗಿಸುವುದು).	ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ.

ಸಂಖ್ಯೆ: ಆಇ 62 ಸಿಎಸ್‌ಎಲ್ 2025

ಶಿವರಾಜ್
(ಸಿದ್ದರಾಮಯ್ಯ)
ಮುಖ್ಯಮಂತ್ರಿ

ಅನುಬಂಧ

ಕ್ರ.ಸಂ.	ಜಿಲ್ಲೆ	ಜಾರಿ ಮಾಡಲಾದ ತಿಳುವಳಿಕೆ ಪತ್ರ ಹಾಗೂ ಕಾರಣ ಕೇಳುವ ನೋಟೀಸುಗಳ ಸಂಖ್ಯೆ
1	ಚಾಮರಾಜನಗರ	32
2	ಮಂಡ್ಯ	351
3	ಮೈಸೂರು	499
4	ಕೊಡಗು	119
5	ಉಡುಪಿ	71
6	ದಕ್ಷಿಣ ಕನ್ನಡ	340
7	ಬೆಳಗಾವಿ	210
8	ಬಾಗಲಕೋಡೆ	69
9	ವಿಜಯಪುರ	115
10	ಧಾರವಾಡ	130
11	ಹಾವೇರಿ	29
12	ಗದಗ	37
13	ಉತ್ತರ ಕನ್ನಡ	66
14	ಕಲಬುರಗಿ	85
15	ಬೀದರ್	19
16	ರಾಯಚೂರು	27
17	ಯಾದಗಿರಿ	0
18	ದಾವಣಗೆರೆ	232
19	ಕೊಪ್ಪಳ	45
20	ಚಿತ್ರದುರ್ಗ	107
21	ಬಳ್ಳಾರಿ	101
22	ವಿಜಯನಗರ	148
23	ಶಿವಮೊಗ್ಗ	202
24	ಹಾಸನ	96
25	ಚಿಕ್ಕಮಗಳೂರು	282
26	ರಾಮನಗರ	101
27	ತುಮಕೂರು	201
28	ಕೋಲಾರ	180
29	ಚಿಕ್ಕಬಳ್ಳಾಪುರ	680
30	ಬೆಂಗಳೂರು ನಗರ	7023
ಒಟ್ಟು		11597